



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಕಾರ್ಯಾಧಾರಕ ಅಭಿಯಂತರರು, ಚಿಕ್ಕಪೇಟೆ ವಿಭಾಗ ಕಛೇರಿ

ಮಾಹಿತಿ ಹಕ್ಕು ಕಾಯ್ದು 2005 ರ ಸೆಕ್ರೆನ್‌ 4(1) (ಎ)

ಮತ್ತು

4(1) (ಬಿ) ಅಡಿಯಲ್ಲಿ ಮಾಹಿತಿಗಳು

2023-24 ನೇ ಸಾಲು

ದಕ್ಷಿಣ ವಲಯ

ಮಾಹಿತಿ ಹಕ್ಕು ಕಾಯ್ದೆಯ 2005 ರದೆ 4(1)(ಎ) ಬಗ್ನಿ : ಪ್ರತಿಯೋಂದು ಸಾರ್ವಜನಿಕ ಪಾಠಿಕಾರವು. ಈ ಅಧಿ ನೀಯಮದಲ್ಲಿ ಮಾಹಿತಿ ಹಕ್ಕಿಗಾಗಿ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಮತ್ತು ನಮೂನೆಯಲ್ಲಿ ಕ್ರಮಬದ್ದ ಸೂಚಿಪಟ್ಟಿ ಮತ್ತು ಸೂಚಿಕರಣಗೊಂಡ ಅದರ ಎಲ್ಲಾ ದಾಖಲೆಗಳನ್ನು ನಿರ್ವಹಿಸತಕ್ಕದ್ದು ಮತ್ತು ಸೂಕ್ತ ಸಮಯದೊಳಗಾಗಿ ಮತ್ತು ಸಂಪನ್ಮೂಲಗಳ ಲಭ್ಯತೆಗೊಳಿಸಲಿಲ್ಲ. ಗಣಕೀಕರಣಕ್ಕೆ ಸೂಕ್ತವಾದ ಎಲ್ಲ ದಾಖಲೆಗಳನ್ನು ಗಣಕೀಕರಿಸುವಂತೆ ಮತ್ತು ಅಂತಹ ದಾಖಲೆಗಳು ಸುಲಭವಾಗಿ ದೂರೆಯುವಂತೆ ದೇಶಾದ್ಯಂತ ವಿವಿಧ ಸಿಸ್ಟಂಗಳಲ್ಲಿ ಸಂಪರ್ಕಜಾಲದ ಮೂಲಕ ಸಂಪರ್ಕ ಕಲ್ಪಿಸುವಂತೆ ಮಾಡತಕ್ಕದ್ದು:

ಅದರಂತೆ ಎಲ್ಲ ಕಾರ್ಯವಾಲಕ ಅಭಿಯಂತರರು ಕಳೆರೆ ವರ್ತಿಯಿಂದ ಕಾರ್ಯಗತಗೊಳಿಸುವ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪಾಲಿಸೆ ಅಂತರಾಲದಲ್ಲಿ ಲಭ್ಯವಾಗುವಂತೆ ಅಳವಡಿಸಲಾಗಿರುತ್ತದೆ. ಅಂತರಾಲ <https://www.bbmp.gov.in/home> ನಲ್ಲಿ BBMP Informationನನ್ನ ಕ್ಷೀಕ್ಷಾ ಮಾಡುವುದು, ಅದರ ಅಡಿಯಲ್ಲಿ BBMP Works Bill View ನ್ನು ಕ್ಷೀಕ್ಷಾ ಮಾಡಿದಾಗ ತೆರೆದುಕೊಳ್ಳುವ ಪ್ರಾಪ್ತಿಯಲ್ಲಿ ಅಲ್ಲಿ ಕೊರುವ ವಿವರಗಳನ್ನು ನಮೂದಿಸಿದರೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕಾರ್ಯವಾಲಕ ಅಭಿಯಂತರ ಚಿಕ್ಕಪ್ರೇಟೆ ವಿಭಾಗ ವಾರ್ಷಿಕ ಕಾಮಗಾರಿಯ ವಿವರಗಳ ಮಾಹಿತಿಯನ್ನು ಅಗತ್ಯ ದಾಖಲೆಗಳನ್ನು ಸಹ ಇಲ್ಲಿ ಪಡೆಯಬಹುದಾಗಿದೆ. ಪ್ರಾಪ್ತಿ ವಿವರಗಳನ್ನು ಮಾಹಿತಿಗಾಗಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.

C A Not secure accounts.bbmp.gov.in/PublicView/



ಬೃಹತ್ ಬೆಂಗಳೂರು ಮಹಾನಗರ ಪಾರ್ಕ್

ಬೆಂಗಳೂರು / ಕರ್ನಾಟಕ (ಭಾರತ)

* ಕಾರ್ಯಗಾರಿ ಕೆರೆ / ಸುತ್ತಿಗ್ರಾಹಿ ಕೆರೆ / ವಾರ್ಡ್ / ಬ್ಲಾಕ್

ಕಾಮಗಾರಿ ಬೀಳ ಸಾರ್ವಜನಿಕ ಏಕ್ಸ್‌ಪ್ರೆಕ್ಸ್

ಹುದ್ದೆ ಮಾನ್ಯಲಭ್ಯ ಸೆರ್ವಿಸ್

ಕನೆಕ್ಟ್ | ಕಂಪ್ಲಿ

ದಾಖಲೆಗೆ XLS | PDF

ಬಿಬಿಎಂಡಿ ಕಾಮಗಾರಿ ಬೀಳ ಸಾರ್ವಜನಿಕ ಏಕ್ಸ್‌ಪ್ರೆಕ್ಸ್ ಸುಸ್ವಾಗತ

ಈ ವರ್ಷಕ್ಕೆ ತರುವ ಬಿಬಿಎಂಡಿ ಈ ದ್ವಾರಾ ಮಾಡಿಸಿದೆ. ಬೆಂಗಳೂರಿನಲ್ಲಿ ಬಿಬಿಎಂಡಿ ಕ್ರೇಡಿತ್ ಕ್ರೇಡಿತ್ ಕಾಮಗಾರಿಗಳ ಭ್ರಮ ಸಾರ್ವಜನಿಕ ಉದ್ದೇಶ ವ್ಯವಸ್ಥೆಯನ್ನು ಸಹ ಸಂರಕ್ಷಿಸಲು ಉದ್ದೇಶಿಸಿದ ಸಾರ್ವಜನಿಕ ಕಾರ್ಯಗಾರಿ ಕೆರೆ, ವಾರ್ಡ್ ಕೆರೆ, ಏಫಾರ್ ಕೆರೆ ಅಥವಾ ಸುತ್ತಿಗ್ರಾಹಿ ಕೆರೆಯನ್ನು ಒಳಗೊಂಡಿ ಕಾರ್ಯಗಾರಿ ಪಿರಾಗಣಿಸುವ ಕ್ರಮವನ್ನು ಮಾಡಿದ್ದಾರೆ.

ಬಿಬಿಎಂಡಿ ಕ್ರೇಡಿತ್ ಕಾಮಗಾರಿ ಪಿರಾಗಣಿಸುವ ಏಕ್ಸ್‌ಪ್ರೆಕ್ಸ್ ಮತ್ತು ಅದರ ಉದ್ದೇಶ ವ್ಯವಸ್ಥೆಯನ್ನು ಬರಿಸಲು ಸಾರ್ವಜನಿಕ ಉದ್ದೇಶ ಬಿಬಿಎಂಡಿ ಉದ್ದೇಶಿಸುತ್ತದೆ.

Executive Engineer
Chickpet Division 24/6/23
Bruhath Bengaluru Mahanagara Palike

ಮಾಹಿತಿ ಹಕ್ಕು ಕಾಯ್ದೆಯ 2005 ರಡಿ 4(1)(ಬಿ) ಬಗ್ಗೆ: ಈ ಅಧಿ ನಿಯಮವನ್ನು ಅಧಿನೀಯಮಿತಿಗೊಳಿಸಿದ
ದಿನಾಂಕದಿಂದ ಒಂದುನೂರ ಇಪ್ಪತ್ತು ದಿನಗಳೇಳಬಾಗಿ-


- I. ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳನ್ನು;
- II. ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು;
- III. ಮೇಲ್ವಿಚಾರಣ ಮತ್ತು ಹೋಣಿಗಾರಿಕೆಯ ಮಾರ್ಗಗಳು ಸೇರಿದಂತೆ ತೇಮಾರ್ಗ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ
ಅನುಸರಿಸಬೇಕಾದ ಕಾರ್ಯವಿಧಾನವನ್ನು;
- IV. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳನ್ನು;
- V. ಅದರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ
ಅಥವಾ ಅದರ ಉದ್ದೇಶಗಳು ಬಳಸುವ ನಿಯಮಗಳು, ವಿನಿಯಮಗಳು, ಅನುಸೂಚಿಗಳು, ಕ್ರೇಟಿಗಳು
ಮತ್ತು ದಾಖಲೆಗಳನ್ನು;
- VI. ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜಿಗಳ ಪ್ರವರ್ಗಗಳ ವಿವರ ಪಟ್ಟಿಯನ್ನು;
- VII. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೂಡನೆ
ಸಮಾಲೋಚಿಸಲು ಅಥವಾ ಅವರ ಪ್ರತಿನಿಧಿವಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ
ವಿವರಗಳನ್ನು;
- VIII. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ
ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂಳುಗೊಂಡ
ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಸಭೆಗಳು ಸಾರ್ವಜನಿಕರಿಗೆ
ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೂರೆಯುತ್ತವೆಯೇ
ಎಂಬುದರ ವಿವರ ಪಟ್ಟಿಕೆಯನ್ನು;
- IX. ಅದರ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆಯನ್ನು;
- X. ಅದರ ವಿನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ
ಅಧಿಕಾರಿ ಮತ್ತು ನೌಕರರ ಪಡೆಯುವ ತೀಂಗಳ ಗೌರವಧಿನವನ್ನು;
- XI. ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟವಾಡೆಗಳು
ಪರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಪಜೆನ್ಸಿಗೆ ಹಂಚಿಕೆ ಮಾಡಲಾದ ಆಯ್ದೆಯವನ್ನು.
- XII. ಹಂಚಿಕೆ ಮಾಡಲಾದ ವೋಬಲಗನ್ನೂಳುಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು
ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳನ್ನು;
- XIII. ಅದು ನೀಡಿರುವ ರಿಯಾಲೀಸಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ
ವಿವರಗಳನ್ನು;
- XIV. ಅದರ ಒಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ
ಸಂಬಂಧಿಸಿದ ವಿವರಗಳನ್ನು;
- XV. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ. ಅದರ
ಕೆಲಸದ ಸಮಯವನ್ನೂಳುಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ
ವಿವರಗಳನ್ನು;
- XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು;
ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆತರುವಾಯ ಪ್ರತಿವರ್ಷ ಈ
ಪ್ರಕಟಣೆಗಳನ್ನು ಅಂದಿನವರೆಗೆ ಪರಿಷತ್ತಿರಸತಕ್ಕದ್ದು.

I. ಕಾರ್ಯವಾಲಕ ಅಭಿಯಂತರು ಕೆಲ್ಲೇರಿಯ ರಚನೆ ಕಾರ್ಯಗಳು ಮತ್ತು ಕರ್ತವ್ಯಗಳು
ವಿವರಗಳು:

ಅ) ಕೆಲ್ಲೇರಿಯ ಹೆಸರು ಮತ್ತು ವಿಳಾಸ: -

ಕಾರ್ಯವಾಲಕ ಅಭಿಯಂತರರು, ಚಿಕ್ಕಪೇಟೆ ವಿಭಾಗ,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,
8ನೇ ಮುಖ್ಯರಸ್ತೆ, 2ನೇ ಬಾಂಕ್ ಜಯನಗರ,
ಬೆಂಗಳೂರು.-560011
ದೂರವಾಣಿ ಸಂಖ್ಯೆ: 080-26570088
ಇ-ಮೆಲ್ಲೋಡೀ: eeckpbbmp@yahoo.com

ಆ) ರಚನೆ: -



Executive Engineer (6) 23
Chickpet Division
Bruhat Bengaluru Mahanagara Palike

ಇ) ಕಾರ್ಯಗಳು ಮತ್ತು ಕೆರ್ಚ್‌ವ್ಯಾಗಳು:-

ಕಾರ್ಯಪಾಲಕ ಅಭಿಯಂತರರು ಚಿಕ್ಕಪೇಟೆ ವಿಭಾಗ ಕಣ್ಣೇರಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯ ವಾಟ್‌ಪ್ಲಿಗ್ ಒಳಪಡುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವಾಟ್‌ಪ್ಲಿದಲ್ಲಿ ಕಾರ್ಯವಾಟ್‌ಪ್ಲಿಯನ್ನು ಹೊಂದಿರುತ್ತದೆ. ಈ ವಾಟ್‌ಪ್ಲಿ ಅಡಿಯಲ್ಲಿ ಎರಡು ಉಪ ವಿಭಾಗ ಕಣ್ಣೇರಿಗಳು 1. ಹೊಂಬೇಗೌಡ ಉಪವಿಭಾಗ (ವಾಡ್ ಸಂಖ್ಯೆ: ಹೊಸ-175(ಹಳ್ಳಿ 153), 176(ಹಳ್ಳಿ 144), ಮತ್ತು 177(ಹಳ್ಳಿ 145)) 2. ಕೆಂಪೇಗೌಡ ಉಪವಿಭಾಗ (ವಾಡ್ ಸಂಖ್ಯೆ: ಹೊಸ-171 (ಹಳ್ಳಿ 118), ಹೊಸ-172 (ಹಳ್ಳಿ 119), ಹೊಸ 173 (ಹಳ್ಳಿ 142) ಮತ್ತು ಹೊಸ 174(ಹಳ್ಳಿ 143) ಗಳನ್ನು ಹೊಂದಿರುತ್ತದೆ.

ಪಾಲಿಕೆಯ ಆಸ್ತಿಗಳ ಸಂರಕ್ಷಣೆ, ಸಿಲಿಲ್ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳಾದ ವಲಯ ಕಟ್ಟಡಗಳ ನಿರ್ಮಾಣ, ಸೇತುವೆ ಒಡು ದಾರಿಗಳ ನಿರ್ಮಾಣ, ನೆರ ಹೀಡಿತ ಕಾಮಗಾರಿ, ಪಾದಚಾರಿ ರಸ್ತೆಗಳ ನಿರ್ಮಾಣ, ರಸ್ತೆ ಬದಿ ಜರಂಡಿಗಳ ನಿರ್ಮಾಣ, ವಲಯ ರಸ್ತೆಗಳ ಅಗಲೀಕರಣ ಮತ್ತು ಜಲ್ಲಿ ಹರಡುವಿಕೆ ರಸ್ತೆಗಳ ಡಾಂಬರೀಕರಣ, ಕಾಂಕ್ಷಿಟ್ ರಸ್ತೆಗಳ ನಿರ್ಮಾಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಕತ್ತರಿಸಿದ ಭಾಗವನ್ನು ಪುನರ್ ನಿರ್ಮಿಸಿಸುವುದು ಇತರ ಸಿಲಿಲ್ ಕಾಮಗಾರಿಗಳ ಮೇಲ್ವಿಚಾರಣೆ.

ಆಡಳಿತಾಕ್ ಮಂಜೂರಾತಿ, ತಾಂತ್ರಿಕ ಮಂಜೂರಾತಿ, ಟೆಂಡರ್ ಕಾರ್ಯ ನಿರ್ವಹಿಸುವುದು, ಗುತ್ತಿಗೆದಾರರ ಬಿಲ್ಲುಗಳ ಪರಿಶೀಲನೆ ಮತ್ತು ವಾವತಿಗೆ ಶೀಪಾರಸ್ ಮಾಡುವುದು ಮತ್ತು ಮಾನ್ಯ ಮುಖ್ಯ ಆಯುಕ್ತರು, ಮಾನ್ಯ ವಲಯ ಆಯುಕ್ತರು(ದಕ್ಷಿಣ), ಮತ್ತು ಮುಖ್ಯ ಅಭಿಯಂತರು(ದಕ್ಷಿಣ) ರವರು ಸೂಚಿಸುವ ಇತರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

II. ಅಧಿಕಾರಿ ಮತ್ತು ಸಿಬ್ಬಂದಿಗಳ ಅಧಿಕಾರಗಳು ಮತ್ತು ಕೆರ್ಚ್‌ವ್ಯಾಗಳು:-

ಕ್ರಮ ಸಂಖ್ಯೆ	ಅಧಿಕಾರಿ ಮತ್ತು ನೋಕರರ ಹೆಸರು, ಹುದ್ದೆ	ಅಧಿಕಾರಗಳು ಮತ್ತು ಕೆರ್ಚ್‌ವ್ಯಾಗಳು
01	ಶ್ರೀ. ಹೆಚ್. ವಿ. ಯರಪ್ಪ ರೆಡ್ಡಿ. ಕಾರ್ಯಪಾಲಕ ಅಭಿಯಂತರರು	ಕಾರ್ಯಪಾಲಕ ಅಭಿಯಂತರರು ವಿಭಾಗದ ಮುಖ್ಯಸ್ಥಾಗಿರುತ್ತಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿ ಮಾನ್ಯ ಮುಖ್ಯ ಆಯುಕ್ತರು ಪ್ರತ್ಯಾಯೋಜಿಸಿದ ಅಧಿಕಾರಗಳನ್ನು ಹೊಂದಿರುತ್ತಾರೆ. ಪಾಲಿಕೆಯ ಆಸ್ತಿಗಳ ಸಂರಕ್ಷಣೆ, ಸಿಲಿಲ್ ಕಾಮಗಾರಿಗಳ ಮೇಲ್ವಿಚಾರಣೆ, ಆಡಳಿತಾಕ್ ಮಂಜೂರಾತಿ, ತಾಂತ್ರಿಕ ಮಂಜೂರಾತಿ, ಟೆಂಡರ್ ಕಾರ್ಯ ನಿರ್ವಹಿಸುವುದು, ಗುತ್ತಿಗೆದಾರರ ಬಿಲ್ಲುಗಳ ಪರಿಶೀಲನೆ ಮತ್ತು ವಾವತಿಗೆ ಶೀಪಾರಸ್ ಮಾಡುವುದು ಅನಧಿಕೃತ ಕಟ್ಟಡಗಳ ನಿರ್ಮಾಣಗಳನ್ನುತ್ತೆಗಟ್ಟುವುದು. ಮತ್ತು ಮಾನ್ಯ ಮುಖ್ಯ ಆಯುಕ್ತರು, ಮಾನ್ಯ ವಲಯ ಆಯುಕ್ತರು(ದಕ್ಷಿಣ), ಮತ್ತು ಮುಖ್ಯ ಅಭಿಯಂತರು(ದಕ್ಷಿಣ) ರವರು ಸೂಚಿಸುವ ಇತರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
02	ಶ್ರೀ. ಜಿ.ಮೂತ್ರಿ ಲೆಕ್ಕಾ ಅಧಿಕೃತರು	ಕಾರ್ಯಪಾಲಕ ಅಭಿಯಂತರರು ರವರಿಗೆ ಆಧಿಕ ಸಹಾಯಕರಾಗಿರುತ್ತಾರೆ. ಲೆಕ್ಕಾಬೆ ಮೇಲ್ವಿಚಾರಣೆ ಕಾರ್ಯ ನಿರ್ವಹಿಸುವುದು ಕಾರ್ಯಪಾಲಕ ಅಭಿಯಂತರರು ಸೂಚಿಸಿದ ಇತರ ಕೆಲಸಕಾರ್ಯಗಳು

03	ಶ್ರೀಮತಿ. ಜಿ ಪನಂತ ವ್ಯವಸ್ಥಾಪಕರು	ಸದರಿಯವರು ಈ ಕಳೇರಿಯಲ್ಲಿ ವೇತನ ಪಡೆದು ಓ.ಒ.ಡಿ ಆಧಾರದ ಮೇಲೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ದಕ್ಷಿಣ) ರವರ ಕಳೇರಿಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ
04	ಶ್ರೀ. ಪ್ರವೀಣ ಸ್ವರೂಪ. ಎನ್ ಪ್ರಥಮ ದರ್ಜೆ ಸಹಾಯಕರು	<p>1. ನಗದು ಪ್ರಸ್ತರ ನಿರ್ವಹಣೆ</p> <p>2. ಮಾಸಿಕ ಲೆಕ್ಕಪತ್ರ ನಿರ್ವಹಣೆ</p> <p>3. ಮಾಸಿಕ ಲೆಕ್ಕ ಸಮನ್ವಯ ಮಾಡುವುದು</p> <p>4. ಶಾಸನಬದ್ದ ಕಟ್ಟಾವಣೆಗಳನ್ನು ನಿಗದಿತ ಅವಧಿಯಲ್ಲಿ ಸಂಬಂಧಪಟ್ಟ ಇಲಾಖೆಗೆ ಜಮಾ ಮಾಡುವುದು</p> <p>5. ಸ್ವೀಕೃತಿ ಮತ್ತು ಪಾಪತಿ ಒಚರ್ ಗಳ ನಿರ್ವಹಣೆ</p> <p>6. ವಾಡೆ ಸಂಖ್ಯ: ಹೊಸ-175(ಹಳ್ಳಿ 153),176(ಹಳ್ಳಿ 144), ಮತ್ತು 177(ಹಳ್ಳಿ 145) ಮತ್ತು ಹೊಸ 174(ಹಳ್ಳಿ 143) ಗ ಸಂಬಂಧಿಸಿದ ಆರ್.ಟಿ.ಇ, ನಾಯಿಲಯ ಧಾರೆ, ಇತರೆ ಕಡತಗಳ ಮತ್ತು ವಹಿಗಳ ನಿರ್ವಹಣೆ</p> <p>7..ವಾಡೆ ಸಂಖ್ಯ: ಹೊಸ-175(ಹಳ್ಳಿ 153),176(ಹಳ್ಳಿ 144), ಮತ್ತು 177(ಹಳ್ಳಿ 145) ಮತ್ತು ಹೊಸ 174(ಹಳ್ಳಿ 143) ರಲ್ಲಿನ ಕಾಮಗಾರಿಗಳ ಬೀಲುಗಳ ಲೆಕ್ಕ ಪರಿಶೀಲನೆ ಮತ್ತು ಕಡತಗಳ ನಿರ್ವಹಣೆ.</p> <p>8. ಲಿಭಾಗದ ವಾರ್ಷಿಕ ಅಯವ್ಯಯ ತಯಾರಿಸುವುದು.</p> <p>9. ವೇತನಕ್ಕೆ ಸಂಬಂಧಿಸಿದ ಬೀಲು ತಯಾರಿಸುವುದು, ಸಂಬಂಧಿಸಿದ ವಹಿಗಳನ್ನು ನಿರ್ವಹಿಸುವುದು. ಇತರೆ ಕೆಲಸ ಕಾರ್ಯಗಳು.</p> <p>10. ಎಲಾಳು ಲೆಕ್ಕಪತ್ರಗಳನ್ನು ಆಡಿಟ್ ಗ ಒಳಪಡಿಸುವುದು ಹಾಗೂ ಆಡಿಟ್ ಆಕ್ಸ್‌ಪೆಣ್ಟೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿ ಸಲ್ಲಿಸುವುದು, ತೀರುವಳಿಗೆ ಕ್ರಮವಹಿಸುವುದು.</p> <p>11.ಲೆಕ್ಕಾಖೆಗೆ ಸಂಬಂಧಿಸಿದ ಎಲಾಳು ವಹಿಗಳ ನಿರ್ವಹಣೆ.</p> <p>12. ವಿಧಾನ ಸಭೆ / ವಿಧಾನ ಪರಿಷತ್ ಅಧಿವೇಶನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಕಡತ ನಿರ್ವಹಣೆ.</p> <p>13.ಮೇಲಾಧಿಕಾರಿಗಳು ಆಗಿಂದಾಗು ಸೂಚಿಸುವ ಇತರೆ ಎಲಾಳು ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>
05	ಶ್ರೀಮತಿ ಹಿ.ಕೆ ಕಲ್ಪನಾ ತಾಂತ್ರಿಕ ಸಹಾಯಕರು(ಪ್ರಭಾರ) ಸಹಾಯಕ ಅಭಿಯಂತರರು	<p>1.ಕಾರ್ಯಾಲಯ ಅಭಿಯಂತರಿಗೆ ತಾಂತ್ರಿಕ ಸಹಾಯಕರಾಗಿ ಕಾರ್ಯನಿರ್ವಹಿಸುವುದು.</p> <p>2..ಉಪ ಲಿಭಾಗಗಳಿಂದ ಸಲ್ಲಿಸುವ ಕಾಮಗಾರಿಗಳ ಅಂದಾಜು ಪಟ್ಟಿಗಳ ಪರಿಶೀಲನೆ ಮಾಡುವುದು.</p> <p>3 ಕಾಮಗಾರಿಗಳ ಟೆಂಡರ್ ಕರೆಯವುದು ಮತ್ತು ಪರಿಶೀಲನೆ ಮಾಡುವುದು ಮತ್ತು ಕಾಮಗಾರಿಗಳ ಕೆಲಸದ ಆದೇಶ ಸಿದ್ಧಪಡಿಸಿ ಸಲ್ಲಿಸುವುದು.</p> <p>4. ಕಾಮಗಾರಿಗಳ ಪ್ರಗತಿ ಪರದಿಯನ್ನು ಮಾಸಿಕವಾಗಿ ತಯಾರಿಸಿ ಸಲ್ಲಿಸುವುದು</p> <p>5.ವಾರ್ಷಿಕ ಅಯವ್ಯಯ ತಯಾರಿಸುವುದು ಹಾಗೂ ಅನುದಾನದ ಕಡತಗಳ ನಿರ್ವಹಣೆ.</p> <p>6. ವಿಧಾನ ಸಭೆ / ವಿಧಾನ ಪರಿಷತ್ ಅಧಿವೇಶನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಕಡತ ನಿರ್ವಹಣೆ.</p>

		<p>7. ಆಡಳಿತಾಕ್ಷ ಅನುಮೋದನೆ ವಹಿ, ತಾಂತ್ರಿಕ ಅನುಮೋದನೆ ವಹಿ, ಟಂಡರ್ ವಹಿ, ಕಾರ್ಯದೇಶ ವಹಿ ಮತ್ತು ಇತರೆ ತಾಂತ್ರಿಕ ವಹಿಗಳನ್ನು ನಿರ್ವಹಿಸುವುದು.</p> <p>8. ಕಾರ್ಯಪಾಲಕ ಅಭಿಯಂತರರು ಸೂಚಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.</p>
06	ಶ್ರೀ. ಜಿ.ಬಿ ಅಭಿಹೇಕ ದ್ವಿತೀಯ ದಜ್ರೆ ಸಹಾಯಕರು	<p>1. ಕಣ್ಣೇರಿಗೆ ಬರುವ ಟಪಾಲು ಸ್ಟ್ರೋಕ್‌ತೆ, ರವಾನೆ ಮತ್ತು ವಹಿಗಳ ನಿರ್ವಹಣೆ ಮಾಡುವುದು. ಸಂಬಂಧಪಟ್ಟ ಕಣ್ಣೇರಿಗಳಿಗೆ ಟಪಾಲು ರವಾನಿಸುವುದು</p> <p>2. ಸ.ಕಾ.ನಿ.ಅ ಉಪ ವಿಭಾಗಗಳಿಗೆ ಸಂಬಂಧಪಟ್ಟ ಆರ್.ಟೀ.ಎ ಮತ್ತು ಕೆ.ಎ.ಸಿ ಅಪ್ಲೆಲುಗಳ ಹಾಗೂ ದೂರು ಇನ್ನಿತರೆ ಪ್ರಕರಣಗಳನ್ನು ನಿರ್ವಹಿಸುವುದು.</p> <p>3. ವಾಡ್ರೆ ಸಂಖ್ಯೆ: ಹೊಸ-171 (ಹಳ್ಳಿ 118), ಹೊಸ-172 (ಹಳ್ಳಿ 119), ಹೊಸ-173 (ಹಳ್ಳಿ 142) ರಲ್ಲಿನ ಕಾಮಗಾರಿಗಳ ಬಿಲ್ಲುಗಳ ಲೆಕ್ಕಪರಿಶೀಲನೆ ಮತ್ತು ಕಡತ ನಿರ್ವಹಣೆ</p> <p>4. ವಾಡ್ರೆ ಹೊಸ-171 (ಹಳ್ಳಿ 118), ಹೊಸ-172 (ಹಳ್ಳಿ 119), ಹೊಸ-173 (ಹಳ್ಳಿ 142)ಗೆ ಸಂಬಂಧಿಸಿದ ಆರ್.ಟೀ.ಎ, ನಾಯಾಯಲಯ ಧಾರೆ, ಇತರೆ ಕಡತಗಳ ಮತ್ತು ವಹಿಗಳ ನಿರ್ವಹಣೆ.</p> <p>5. ಪೆಂಡಾಲ್ ಮತ್ತು ಇತರೆ ಅನುಮತಿಗೆ ಸಂಬಂಧಿಸಿ ಕಡತ ಮತ್ತು ವಹಿಗಳನ್ನು ನಿರ್ವಹಿಸುವುದು.</p> <p>6. ಮೇಲಾಧಿಕಾರಿಗಳು ಆಗಿಂದಾಗೆ ಸೂಚಿಸುವ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>
07	ಶ್ರೀ.ಎ.ವೇಣು ನಾಲ್ಕನೇ ದಜ್ರೆ ನೌಕರರು	<p>1. ಕಣ್ಣೇರಿಯಲ್ಲಿ ಡಿ. ದಜ್ರೆ ನೌಕರರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು</p> <p>2. ಮೇಲಾಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>
08	ಶ್ರೀಮತಿ.ಆರ್. ಮಂಜುಳ್ ನಾಲ್ಕನೇ ದಜ್ರೆ ನೌಕರರು	<p>1. ಕಣ್ಣೇರಿಯಲ್ಲಿ ಡಿ. ದಜ್ರೆ ನೌಕರರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು</p> <p>2. ಮೇಲಾಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</p>

80. ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ಶ್ರೀಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯವಿಧಾನ:-

ಉಪ ವಿಭಾಗ ಕಣ್ಣೇರಿಗಳಿಂದ ಬರುವಂತಹ ಪ್ರಸ್ತಾನವೆಗಳನ್ನು ಬುಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿ ಮಾನ್ಯ ಮುಖ್ಯ ಆಯುಕ್ತರು ಪ್ರತಾಯೋಜಿಸಿದ ಅಧಿಕಾರಗಳಂತೆ ಪರಿಶೀಲಿಸಿ ಕ್ರಮಹಿಸುವುದು, ಹಾಗೂ ಮೇಲಾಧಿಕಾರಿಗಳ ಅನುಮೋದನೆ ಅಗತ್ಯವಿರುವ ಪ್ರಸ್ತಾವನಗಳನ್ನು ಸೂಕ್ತ ಶೀಪಾರಸ್ಥಿದೊಂದಿಗೆ ಸಲ್ಲಿಸುವುದು.

ಸಾರ್ವಜನಿಕ ದೂರುಗಳನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸಲು ಸೂಚಿಸುವುದು.

ಮೇಲಾಧಿಕಾರಿಗಳ ಆದೇಶಗಳಂತೆ, ಅಗತ್ಯ ಕ್ರಮ ವಹಿಸುವುದು ಹಾಗೂ ಉಪ ವಿಭಾಗಗಳಿಗೆ ಅಗತ್ಯವಿದ್ದಲ್ಲಿ ಆದೇಶ ಪಾಲಿಸಲು ಸೂಚಿಸುವುದು.

IV. ಕಾರ್ಯಗಳ ನಿರ್ವಹಣೆಗೆ ಅನುಸರಿಸುವ ಮಾನದಂಡಗಳು:-

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿ ಮಾನ್ಯ ಮುಖ್ಯ ಆಯುಕ್ತರು ಪ್ರತ್ಯಾಯೋಜನೆಯಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020, ಅದರ ಅಡಿಯಲ್ಲಿ ರಚಿತವಾದ ನಿಯಮಗಳು, ಬೃಲಾಗಳು ಮತ್ತು ಮಾನ್ಯ ಮುಖ್ಯ ಆಯುಕ್ತರು, ಮೇಲಾಧಿಕಾರಿಗಳು ಕಾಲಕಾಲಕ್ಕೆ ನೀಡುವ ಆದೇಶಗಳು ಮತ್ತು ಮಾರ್ಗಸೂಚಿಗಳಲ್ಲಿನ ಮಾನದಂಡಗಳಿಂತ ಕ್ರಮ ವಹಿಸಲಾಗುವುದು.

V. ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಉದ್ದೋಧಿಗಳು ಒಳಗೊಂಡಿರುವ ನಿಯಮಗಳು, ವಿನಿಯಮಗಳು, ಅನುಸಾಚಿಗಳು, ಕೈಪ್ರಾಣಿಗಳು ಮತ್ತು ದಾಖಲೆಗಳು:-

1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020
2. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿ ರಚಿತವಾದ ನಿಯಮಗಳು
3. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಅಡಿಯಲ್ಲಿನ ಬೃಲಾಗಳು
4. ಕೆ.ಸಿ.ಎಸ್.ಆರ್ ನಿಯಮವಳಿಗಳು.
5. ಮುಖ್ಯ ಆಯುಕ್ತರು ಮತ್ತು ಮೇಲಾಧಿಕಾರಿಗಳ ಆದೇಶಗಳು
6. KPWD ಕೋಡ್, ಮತ್ತು ಎಸ್.ಆರ್ ದರಗಳು
7. ಕೆ.ಎಪ್.ಸಿ, ಎಂ.ಸಿ, ಮತ್ತು ಬಜೆಟ್ ಮಾನ್ಯನ್ಯಲ್ಲಿನ ಗಳು
8. ಮಾಹಿತಿ ಹಕ್ಕು ಕಾರ್ಯಾದ್ಯಂತ ಮತ್ತು ಅದರ ಅಡಿ ರಚಿತವಾದ ನಿಯಮಗಳು, ಆದೇಶಗಳು.

VI. ಕಣ್ಣೇರಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:

1. ಹಾಜರಾತಿ ಪ್ರಸ್ತುತಿ
2. ಬಟ್ಟವಾಡೆ ವಹಿ
3. ಪೀ.ಆರ್.ಪ್ರಸ್ತುತಿಗಳು
4. ಟಿಪಾಲು ಪ್ರಸ್ತುತಿ
5. ಕಾಮಗಾರಿ ಬಿಲ್ಲುಗಳು ಮತ್ತು ಅಳತೆ ಪ್ರಸ್ತುತಿಗಳು
6. ನಗದು ಪ್ರಸ್ತುತಿ
7. ಅಧಿಕಾರಿ/ನೌಕರರ ಸೇವಾಪ್ರಸ್ತುತಿ
8. ಬೀ.ಆರ್ ಪ್ರಸ್ತುತಿ
9. ಪಿಲೋಪಕರಣ ಪ್ರಸ್ತುತಿ
10. ದಾಸ್ತಾನು ಪ್ರಸ್ತುತಿ
11. ಆಡಳಿತಾತ್ಮಕ ಅನುಮೋದನೆ ಪ್ರಸ್ತುತಿ
12. ತಾಂತ್ರಿಕ ಮಂಜೂರಾತಿ ಪ್ರಸ್ತುತಿ
13. ಕಾರ್ಯಾಂದೇಶ ಪ್ರಸ್ತುತಿ
14. ಕರಾರಾಪತ್ರ ಪ್ರಸ್ತುತಿ

H.V
Executive Engineer
Chickpet Division
2/6/23
Brundhat Bengaluru Mahanagara Palike

VII. ಕಾರ್ಯನೀತಿಯ ರಚನೆ ಅಥವಾ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೂಡನ ಸಮಾಲೋಚಿಸಲು ಅಥವಾ ಪ್ರತಿನಿಧಿಸಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ವಿವರಗಳು:

ಅನ್ವಯಿಸುವುದಿಲ್ಲ.

VIII. ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಭಾಗವಾಗಿ ಅಥವಾ ಸಲಹಕೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂ ಗೊಂದ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೂರದೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆ:

ಅನ್ವಯಿಸುವುದಿಲ್ಲ.

IX. ಅಧಿಕಾರಿಗಳ ಮತ್ತು ನೌಕರರ ನಿದೇಶಿಕೆ:

ಕ್ರ. ಸಂ.	ಹೆಸರು ಮತ್ತು ಹುದ್ದೆ	ಕಣ್ಣೇರಿ ವಿಳಾಸ	ದೂರವಾಣಿ
01	ಶ್ರೀ. ಹೆಚ್. ವಿ. ಯರಪ್ಪ ರೆಡ್ಡಿ ಕಾರ್ಯವಾಲಕ್ ಅಭಿಯಂತರರು	ಕಾರ್ಯವಾಲಕ್ ಅಭಿಯಂತರರು ಚಿಕ್ಕಪೇಟೆ ವೀಭಾಗ ರವರ ಕಣ್ಣೇರಿ 8ನೇ ಮುಖ್ಯರಸ್ತೆ, ಕನಕನಪಾಳ್ಯ, ಜಯನಗರ ಬೆಂಗಳೂರು-560011	080-26570088
02	ಶ್ರೀ. ಜಿ.ಮೂತ್ರಿ ಲೆಕ್ಕೆ ಅಧಿಕೃತರು	-ಮೇಲಿನಂತे-	080-26570088
03	ಶ್ರೀಮತಿ ಪಿ.ಕೆ ಕಲ್ಪನಾ ತಾಂತ್ರಿಕ ಸಹಾಯಕರು (ಸಹಾಯಕ ಅಭಿಯಂತರರು)	-ಮೇಲಿನಂತे-	080-26570088
04	ಶ್ರೀ. ಪ್ರಪೀಣ ಸ್ವರೂಪ್ ಪ್ರಥಮ ದಜ್ರೆ ಸಹಾಯಕರು	-ಮೇಲಿನಂತे-	080-26570088
05	ಶ್ರೀ. ಜಿ.ಬಿ ಅಭಿಹೇಕ್ ದ್ವಾರೀಯ ದಜ್ರೆ ಸಹಾಯಕರು	-ಮೇಲಿನಂತे-	080-26570088
06	ಶ್ರೀ.ಲ.ವೇಣು ನಾಲ್ಕನೇ ದಜ್ರೆ ನೌಕರು	-ಮೇಲಿನಂತे-	080-26570088
07	ಶ್ರೀಮತಿ.ಆರ್. ಮಂಜುಳ್ ನಾಲ್ಕನೇ ದಜ್ರೆ ನೌಕರು	-ಮೇಲಿನಂತे-	080-26570088

X. ನಿಯಮಾನುಸಾರ ಪ್ರತಿಯೊಬ್ಬ ಅಧಿಕಾರಿ ಮತ್ತು ನೋಕರರು ಪಡೆಯುವ ತಿಂಗಳ ವೇತನ ವಿವರಗಳು:-

ಕ್ರ.ಸಂ	ಹೆಸರು ಮತ್ತು ಹುದ್ದೆ	ವೇತನ ಶ್ರೇಣಿ	ಮೂಲ ವೇತನ
01	ಶ್ರೀ. ಹೆಚ್. ವಿ. ಯರಪ್ಪ ರೆಡ್ಡಿ, ಕಾರ್ಯವಾಲಕ್ ಅಭಿಯಂತರರು	67550-104600	82000.00
02	ಶ್ರೀ. ಜಿ.ಮೂತ್ರಿ, ಲೆಕ್ಕಾ ಅಧಿಕೃತರು	40900-83900	53900.00
03	ಶ್ರೀಮತಿ ಪಿ.ಕೆ ಕೆಲವನಾ, ತಾಂತ್ರಿಕ ಸಹಾಯಕರು, (ಸಹಾಯಕ ಅಭಿಯಂತರರು) (ಪ್ರಭಾರ)	43100-83900	44400.00
04	ಶ್ರೀಮತಿ. ಜಿ ವಸಂತ, ವ್ಯವಸ್ಥಾಪಕರು	37900-70850	37900.00
05	ಶ್ರೀ. ಪ್ರವೀಣ ಸ್ವರೂಪ, ಪ್ರಥಮ ದಜ್ಞ ಸಹಾಯಕರು	27650-52650	30350.00
06	ಶ್ರೀ. ಜಿ.ಬಿ ಅಭಿಪ್ರೇಕ್, ದ್ವಿತೀಯ ದಜ್ಞ ಸಹಾಯಕರು	21400-42000	24050.00
07	ಶ್ರೀ.ಎ.ವೇಣು, ನಾಲ್ಕನೇ ದಜ್ಞ ನೋಕರು	17000-28950	22900.00
08	ಶ್ರೀಮತಿ.ಆರ್. ಮಂಜುಳ್, ನಾಲ್ಕನೇ ದಜ್ಞ ನೋಕರು	17000-28950	21900.00

XI. ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವಚ್ಚೆಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ; ಪ್ರತಿಯೊಂದು ಹಜ್ನಿಗೆ ಹಂಚಿಕೆ ಮಾಡಲಾದ ಆಯವ್ಯಯದ ವಿವರಗಳು:

ಕೇಂದ್ರ ಕಂಫೆರೆನೆಂದ ಹಂಚಿಕೆಯಾಗುವ ಅನುದಾನಕ್ಕೆ ಅನುಗುಣವಾಗಿ, ಪಾಲಿಕೆ ಅನುದಾನದ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು, ರಾಜ್ಯ ಸರ್ಕಾರ ಅನುದಾನದ ಮುಖ್ಯ ಮಂತ್ರಿಗಳ ನಗರೋತ್ವಾನ ಕಾಮಗಾರಿಗಳು, ಕೇಂದ್ರ ಸರ್ಕಾರ ಅನುದಾನದ 15ನೇ ಹಣಕಾಸು ಅನುದಾನದ ಕಾಮಗಾರಿಗಳನ್ನು ಈ ವಿಭಾಗ ಕಂಫೆರೆನೆಂದ, ಅನುಷ್ಠಾನಗೊಳಿಸಲಾಗುತ್ತಿರುತ್ತದೆ. ಸದರಿ ಕಾಮಗಾರಿಗಳ ಬಿಲ್ಲುಗಳ ಬಟವಾಡೆಯನ್ನು IFMS-WORKS MODUEL ಮೂಲಕ ಆಯವ್ಯಯದಲ್ಲಿ ಹಂಚಿಕೆಯಾದ ಅನುದಾನಕ್ಕೆ ಅನುಗುಣವಾಗಿ ಜೀಷ್ಟತೆ ಆಧಾರ ಮೇಲೆ ಕೇಂದ್ರ ಕಂಫೆರೆನೆಂದ ಸರ್ಕಾರದ ಅನುದಾನದ ಕಾಮಗಾರಿಗಳ ಬಿಲ್ಲುಗಳನ್ನು ಕೇಂದ್ರ ಕಂಫೆರೆನೆ ವಿಶೇಷ ಆಯುಕ್ತರು (ಹಣಕಾಸು) ಕಂಫೆರೆನೆಂದ ಹಾಗೂ ಪಾಲಿಕೆ ಅನುದಾನದ ಕಾಮಗಾರಿ ಬಿಲ್ಲುಗಳನ್ನು ವಲಯ ಆಯುಕ್ತರು ರವರ ಕಂಫೆರೆನೆಂದ ಪಾವತಿ ಮಾಡಲಾಗುತ್ತಿರುತ್ತದೆ.

ಎಲ್ಲ ಯೋಜನೆಗಳ ವಿವರಗಳನ್ನು, ವಚ್ಚೆಗಳನ್ನು ಮತ್ತು ಪ್ರತಿಯೊಂದು ಗುತ್ತಿಗೆದಾರರಿಗೆ/ಹಜ್ನಿಗೆ ಪಾವತಿ ಮಾಡಲಾದ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪಾಲಿಕೆ ಅಂತರ್ಜಾರಲದಲ್ಲಿ ಲಭ್ಯವಾಗುವಂತೆ ಅಳವಡಿಸಲಾಗಿರುತ್ತದೆ. ಅಂತರ್ಜಾರಲ <https://www.bbmp.gov.in/home> ನಲ್ಲಿ BBMP Informationನನ್ನು ಕ್ಷೀಕ್ರ ಮಾಡುವುದು, ತೆರೆದುಕೊಳ್ಳುವ ಪ್ರಥಿದಲ್ಲಿ Citizen Zone ಎಂಬ Tabನನ್ನು ಕ್ಷೀಕ್ರ ಮಾಡುವುದು, ಅದರ ಅಡಿಯಲ್ಲಿ BBMP Works Bill Viewನನ್ನು ಕ್ಷೀಕ್ರ ಮಾಡಿದಾಗ ತೆರೆದುಕೊಳ್ಳುವ ಪ್ರಥಿದಲ್ಲಿ ಅಲ್ಲಿ ಕೋರುವ ವಿವರಗಳನ್ನು ನಮೂದಿಸಿದರೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

XII. ಹಂಚಿಕೆ ಮಾಡಲಾದ ಮೊಬಿಲಿಸ್‌ಎಲ್‌ಗೋಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:-

ಅನ್ವಯಿಸುವುದಿಲ್ಲ.

Executive Engineer
Chickpet Division
Bruhat Bengaluru Mahanagara Palike

XIII. ರಿಯಾಲೀಟಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:-

ಅನ್ವಯಿಸುವುದಿಲ್ಲ.

XIV. ಲಭ್ಯವಿರುವ ಅಥವಾ ಹೊಂದಿರುವ ವಿದ್ಯಾನಾಣ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು:-

ಈ ವಿಭಾಗ ಕೆಳೇರಿ ವರ್ತಿಯಿಂದ ಕಾರ್ಯಗತಗೊಳಿಸುವ ಎಲ್ಲಾ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪಾಲಿಕೆ ಅಂತರ್ಜಾರಲದಲ್ಲಿ ಲಭ್ಯವಾಗುವಂತೆ ಅಳವಡಿಸಲಾಗಿರುತ್ತದೆ. ಅಂತರ್ಜಾರಲ <https://www.bbmp.gov.in/home> ನಲ್ಲಿ BBMP Informationನನ್ನು ಕ್ಷೀಕ್ರ ಮಾಡುವುದು, ತೆರೆದುಕೊಳ್ಳುವ ಪ್ರಾಟದಲ್ಲಿ Citizen Zone ಎಂಬ Tabನನ್ನು ಕ್ಷೀಕ್ರ ಮಾಡುವುದು, ಅದರ ಅಡಿಯಲ್ಲಿ BBMP Works Bill View ನನ್ನ ಕ್ಷೀಕ್ರ ಮಾಡಿದಾಗ ತೆರೆದುಕೊಳ್ಳುವ ಪ್ರಾಟದಲ್ಲಿ ಅಲ್ಲಿ ಕೋರುವ ವಿವರಗಳನ್ನು ನಮೂದಿಸಿದರೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

XV. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:-

ಅನ್ವಯಿಸುವುದಿಲ್ಲ.

XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು :-

ಕ್ರ.ಸಂ	ಹೆಸರು ಮತ್ತು ಪದನಾಮ	ವಿಳಾಸ
01	ಶ್ರೀ ಕೋಟ್ಟೇಶ್ ನಾಯ್ಕ (ಅಧಿಕ ಪ್ರಭಾರ) ಸಹಾಯಕ ಕಾರ್ಯವಾಲಕ ಅಭಿಯಂತರರು (ಹೊಂಬೇಗೌಡ ನಗರ ಉಪ ವಿಭಾಗ) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಕಾರ್ಯವಾಲಕ ಅಭಿಯಂತರರು ರವರ ಕೆಳೇರಿ, ಹೊಂಬೇಗೌಡನಗರ ಉಪವಿಭಾಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, 7ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆ, ಜಯನಗರ 2ನೇ ಬ್ಲಾಕ್, ಬೆಂಗಳೂರು-560011 ದೂರವಾಣಿ ಸಂಖ್ಯೆ:080-26579443 ಇ-ಮೇಲ್: aeehgnbbmp@gmail.com
02	ಶ್ರೀ ಪ್ರದೀಪ್ ಕುಮಾರ್. ಎನ್ ಸಹಾಯಕ ಕಾರ್ಯವಾಲಕ ಅಭಿಯಂತರರು (ಪ್ರಭಾರ) (ಕೆಂಪೇಗೌಡ ನಗರ ಉಪ ವಿಭಾಗ) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಕಾರ್ಯವಾಲಕ ಅಭಿಯಂತರರು ರವರ ಕೆಳೇರಿ, ಕೆಂಪೇಗೌಡನಗರ ಉಪವಿಭಾಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಷಿಕ ಸಂಕೀರ್ಣ ಕಟ್ಟಡದ ಹಿಂಭಾಗದ ಕಟ್ಟಡ 2ನೇ ಮಹಡಿ, 1ನೇ ಅಡ್ಡರಸ್ತೆ, ಹೆಚ್. ಸಿದ್ದಯ್ಯ ರಸ್ತೆ ಬೆಂಗಳೂರು-560002 ದೂರವಾಣಿ ಸಂಖ್ಯೆ:080-22235208 ಇ-ಮೇಲ್: aekempegowdanagar@yahoo.in
03	ಶ್ರೀ ಹೆಚ್. ವಿ. ಯೆರಪ್ಪೆರಡ್ಡಿ ಕಾರ್ಯವಾಲಕ ಅಭಿಯಂತರರು	ಕಾರ್ಯವಾಲಕ ಅಭಿಯಂತರರು (ಚಿಕ್ಕಪೇಟೆ) ರವರ ಕೆಳೇರಿ,

	(ಒಕ್ಕುವೇಟೆ ವಿಭಾಗ) ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ನವಿ ಪಾಠಿಕಾರ	8ನೇ ಮುಖ್ಯರಸ್ತೆ, ಕನಕನಪಾಳ್ಯ ಜಂಗನಗರ 2ನೇ ಬ್ರೌಕ್ ಬೆಂಗಳೂರು-560011 ದೂರವಾಣಿ ಸಂಖ್ಯೆ: 080-26570088 ಇ-ಮೆಲ್‌: eeckpbbmp@yahoo.com
04	ಶ್ರೀ ರಾಜೇಶ್ ಎಸ್.ಎಂ ಮುಖ್ಯ ಅಭಿಯಂತರರು(ದಕ್ಷಿಣ) ಮೇಲ್ನವಿ ಪಾಠಿಕಾರ	ಮುಖ್ಯ ಅಭಿಯಂತರರು (ದಕ್ಷಿಣ) ರವರ ಕಟ್ಟೇರಿ, ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣ ಕೆಟ್ಟಡ. 2ನೇ ಮಹಡಿ, 9ನೇ ಮುಖ್ಯರಸ್ತೆ, 9ನೇ ಅಡ್ರಾಸ್ 2ನೇ ಬ್ರೌಕ್ ಜಯನಗರ, ಬೆಂಗಳೂರು-560011 ದೂರವಾಣಿ ಸಂಖ್ಯೆ: 080-22975708 ಇ-ಮೆಲ್‌: cesouthbbmp@gmail.com

XVII. ಇತರ ವಿವರಗಳನ್ನು, ನಿಯಮಿಸಬಹುದಾದಂತಹ ಇತರ ಮಾಹಿತಿಯ ವಿವರಗಳು:-

ಅ) ವಿಭಾಗ ವ್ಯಾಪ್ತಿಯಡಿಯಲ್ಲಿನ ವಾಡ್‌ ವಿವರಗಳು:-

ಹೊಂಬೇಗೊಡನಗರ ಉಪವಿಭಾಗ	ಕೆಂಪೇಗೊಡನಗರ ಉಪವಿಭಾಗ
01. ಹೋಸ ವಾಡ್ 175- ಅಶೋಕ ಸ್ಟಾಂಭ (ಹಳ್ಳಿ ವಾಡ್ 153-ಜಯನಗರ)	01. ಹೋಸ ವಾಡ್ 171-ಸುಧಾಮನಗರ (ಹಳ್ಳಿ ವಾಡ್ 118-ಸುಧಾಮನಗರ)
02. ಹೋಸ ವಾಡ್ 176-ಸೋಮೇಶ್ವರನಗರ (ಹಳ್ಳಿ ವಾಡ್ 144-ಸಿದ್ದಾಪುರ)	02. ಹೋಸ ವಾಡ್ 172-ಧರ್ಮರಾಯಸ್ವಾಮಿ ದೇವಸ್ಥಾನ (ಹಳ್ಳಿ ವಾಡ್ 119-ಧರ್ಮರಾಯಸ್ವಾಮಿ ದೇವಸ್ಥಾನ)
03. ಹೋಸ ವಾಡ್ 177- ಹೊಂಬೇಗೊಡನಗರ (ಹಳ್ಳಿ ವಾಡ್ 145-ಹೊಂಬೇಗೊಡನಗರ)	03. ಹೋಸ ವಾಡ್ 173 ಸುಂಕೇನಹಳ್ಳಿ (ಹಳ್ಳಿ ವಾಡ್ 142-ಸುಂಕೇನಹಳ್ಳಿ)
	04. ಹೋಸ ವಾಡ್ 174-ವಿಶ್ವೇಶರಪುರಂ (ಹಳ್ಳಿ ವಾಡ್ 143-ವಿ.ವಿ ಪುರ)

ಆ) ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಡ್ ಅಭಿಯಂತರರು ರವರ ವಿವರಗಳು:-

ಉಪ ವಿಭಾಗವಾರು	ಅಭಿಯಂತರರ ಹೆಸರು ಮತ್ತು ಹುದ್ದೆ
ಹೊಂಬೇಗೊಡನಗರ ಉಪವಿಭಾಗ	
04. ಹೋಸ ವಾಡ್ 175- ಅಶೋಕ ಸ್ಟಾಂಭ (ಹಳ್ಳಿ ವಾಡ್ 153-ಜಯನಗರ)	ಶ್ರೀ. ಧರ್ಮ ಸಿಂಗ್ ಚತುರ್ಜಿ ನಾಯಕ್, ಸಹಾಯಕ ಅಭಿಯಂತರರು
05. ಹೋಸ ವಾಡ್ 176-ಸೋಮೇಶ್ವರನಗರ (ಹಳ್ಳಿ ವಾಡ್ 144-ಸಿದ್ದಾಪುರ)	ಶ್ರೀ. ಆರ್. ಕೋಟ್ತೇಶ್ ನಾಯಕ್, ಸಹಾಯಕ ಅಭಿಯಂತರರು
06. ಹೋಸ ವಾಡ್ 177- ಹೊಂಬೇಗೊಡನಗರ (ಹಳ್ಳಿ ವಾಡ್ 145-ಹೊಂಬೇಗೊಡನಗರ)	ಶ್ರೀ. ಕೆ.ಎಸ್. ವಿಜಯಕುಮಾರ್ (ಅಧಿಕ ಪ್ರಭಾರ) ಸಹಾಯಕ ಅಭಿಯಂತರರು
ಕೆಂಪೇಗೊಡನಗರ ಉಪವಿಭಾಗ	

01. ಹೋಸ ವಾಡ್‌ 171-ಸುಧಾಮನಗರ (ಹಳ್ಳಿ ವಾಡ್‌ 118-ಸುಧಾಮನಗರ)	ಶ್ರೀ. ಕೆ.ಎಸ್. ವಿಜಯಕುಮಾರ್ ಸಹಾಯಕ ಅಭಿಯಂತರರು
02. ಹೋಸ ವಾಡ್‌ 172-ಧರ್ಮರಾಯಸ್ವಾಮಿ ದೇವಸ್ಥಾನ (ಹಳ್ಳಿ ವಾಡ್‌ 119-ಧರ್ಮರಾಯಸ್ವಾಮಿ ದೇವಸ್ಥಾನ)	ಶ್ರೀ. ಎನ್.ಕೆ ಸತ್ಯ ಸಹಾಯಕ ಅಭಿಯಂತರರು
03. ಹೋಸ ವಾಡ್‌ 173 ಸುಂಕೇನಹಳ್ಳಿ (ಹಳ್ಳಿ ವಾಡ್‌ 142-ಸುಂಕೇನಹಳ್ಳಿ)	ಶ್ರೀ. ಕೆ. ನವೀನ್ ಕುಮಾರ್, ಕಿರಿಯ ಅಭಿಯಂತರರು
04. ಹೋಸ ವಾಡ್‌ 174-ವಿಶ್ವೇಶರಪುರಂ (ಹಳ್ಳಿ ವಾಡ್‌ 143-ವಿ.ವಿ ಪುರ)	ಶ್ರೀ. ಸಿ. ಲೀಂಗರಾಜೇ ಗೌಡ, ಸಹಾಯಕ ಅಭಿಯಂತರರು

ಇ) ವಾಡ್‌ ಅಭಿಯಂತರರು ರವರ ಪ್ರಮುಖ ಕರ್ತವ್ಯಗಳು ಮತ್ತು ಜವಾಬ್ದಾರಿಗಳು:-

1. ಅಂದಾಜು ಪಟ್ಟಿಗಳನ್ನು ತಯಾರಿಸುವುದು.
2. ಕಾಮಗಾರಿಗಳ ಅನುಷ್ಠಾನ ಮತ್ತು ನಿರ್ವಹಣೆ.
3. ಪಾಲಿಕೆ ಆಸ್ತಿಗಳ ಸಂರಕ್ಷಣೆ.
4. ವಾಡ್‌ ವಾಟ್‌ ನಾಗರೀಕರ ದೂರುಗಳ ಪರಿಹಾರ ಕಾರ್ಯ ನಿರ್ವಹಣೆ.
5. ಖಾಸಗಿ ಕಟ್ಟಡಗಳು ನಕ್ಷೆ ಮಂಜೂರಾತಿಯ ಅನುಗುಣವಾಗಿ ಕಟ್ಟಡ ನಿರ್ಮಿಸುತ್ತಿರವ ಬಗೆ, ಮೇಲ್ವಿಚಾರಣೆ ಮತ್ತು ಬಿ.ಬಿ.ಎಂ.ಪಿ ಅಧಿನಿಯಮ-2020 ರ ಅನ್ವಯ ಕ್ರಮವಹಿಸುವುದು.
6. ವಾಡ್‌ ರಸ್ತೆ ಅಗತಕ್ಕೆ ಸಂಬಂಧಪಟ್ಟಂತೆ, ಅನುಮತಿ ಮತ್ತು ಅನಧಿಕೃತ ರಸ್ತೆ ಅಗತಕ್ಕೆ ದಂಡ ವಿಧಿಸುವುದು.
7. ಮೇಲಾಧಿಕಾರಿಗಳು ಸೂಚಿಸುವ ಇತರೆ ಕೆಲಸ ಕಾರ್ಯಗಳು.


 Executive Engineer
 City Improvement Division
 Bengaluru Mahanagara Palike